

ಅರಿಯರು ಮನುಜರರಿಯರು

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 34.
2. **Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 220.
3. **Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 161.
4. **Note:** Lyrics given here are as per Ref. 1. The wordings in Ref. 2 are same as in Ref. 1. The wordings in Ref. 3 are same as in Ref. 1 except few minor variations which are not considered here.
5. **Note:** Singer has followed these lyrics.

ರಾಗ: ಪಂತುವರಾಳಿ

ತಾಳ: ಅಟ

ಅರಿಯರು ಮನುಜರರಿಯರು || ಪ ||

ಅರಿಯರು ಮನುಜರು ಅರಿತೂ ಅರಿಯರು

ಧರೆ ಈರೇಳಕ್ಕೆ ಹರಿಯಲ್ಲದಿಲ್ಲವೆಂದು || ಅಪ ||

ನಾರದ ಮುನಿ ಬಲ್ಲ ವಾರಿಜೋದ್ಭವ ಬಲ್ಲ

ಪಾರಾಶರ ಬಲ್ಲ ಮನು ಬಲ್ಲನು

ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು

ಕಾರುಣೀಕನು ಶ್ರೀ ಹರಿಯಲ್ಲದಿಲ್ಲವೆಂದು || 1 ||

ಶಿವ ಬಲ್ಲ ಧ್ರುವ ಬಲ್ಲ ದ್ರೌಪದಿ ಬಲ್ಲಳು

ಅವನಿ ಪಾಲಕ ಜನಕ ನೃಪ ಬಲ್ಲನು

ಯುವತಿಗೆ ಶಾಪವಿತ್ತ ಗೌತಮ ಮುನಿ ಬಲ್ಲ

ಭವ ರೋಗ ವೈದ್ಯ ಶ್ರೀ ಹರಿಯಲ್ಲದಿಲ್ಲವೆಂದು || 2 ||

ದಿಟ್ಟ ಪ್ರಹ್ಲಾದ ಬಲ್ಲ ಕೆಟ್ಟ ಅಜಮಿಳ ಬಲ್ಲ

ಸಿಟ್ಟಿನಿಂದಲಿ ಒದ್ದ ಭೃಗು ಬಲ್ಲನು
ಕೊಟ್ಟ ಬಲಿ ಬಲ್ಲ ಮೊರೆಯಿಟ್ಟ ಗಜೇಂದ್ರ ಬಲ್ಲ
ಸೃಷ್ಟೀಶ ಪುರಂದರ ವಿಠಲನೆ ದೈವವೆಂದು || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಧರೆ ಈರೇಳಕ್ಕೆ - ಹದಿನಾಲ್ಕು ಲೋಕಗಳಿಗೆ.

ನಾರದ - ಬ್ರಹ್ಮನ ಮಾನಸಪುತ್ರ.

ವಾರಿಜೋದ್ಭವ - ಬ್ರಹ್ಮ.

ಪಾರಾಶರ - ಪರಾಶರನ ಮಗ ವ್ಯಾಸ.

ಮನು - ಸ್ವಾಯಂಭುವ ಮನು.

ಕಾರುಣಿಕ - ಕರುಣಾಳು.

ಯುವತಿಗೆ - ಅಹಲೈಗೆ.

ಈ ಪದದಲ್ಲಿ ಹರಿಯ ಭಕ್ತರ ಎಣಿಕೆಯಿದೆ. ಇವರೆಲ್ಲ ಪರಮಭಾಗವತರೆಂದು ಪ್ರತೀತಿ. ಹರಿಯ ಮಾಹಾತ್ಮೆಗೆ ಇವರು ಸಾಕ್ಷಿಗಳು.

Classification: Keerthane

Ankita: purandara vittala

Location: NA

Category: Hari Sarvottama

Sub-Category: hari sarvottama, nara, Krishna, bhumi, loka, narada, parashara, muni, bhishma, Parvati, shiva, Dhruva, draupadi, arasa, ahalye, goutama, bhava, roga, prahallada, ajamila, sittu, bhrugu, bali, gaja, daiva,

Pravachana: NA

Explanation: NA